

ಲತಾ ಗುತ್ತಿ ಅವರ ‘ಚದುರಂಗ’

ಲತಾ ಗುತ್ತಿ ಅವರು ಕನ್ನಡದ ಹೆಸರಾಂತ ಬರಹಗಾರರು. ಇವರು ಮುಖ್ಯವಾಗಿ ಕಾದಂಬರಿ, ಕಾವ್ಯ, ಪ್ರಾಣ ಮತ್ತು ಕಥಾ ಸಾಹಿತ್ಯದಲ್ಲಿ ತಮ್ಮ ಹೆಸರನ್ನು ಗಟ್ಟಿ ಗೊಳಿಸಿಕೊಂಡಿದ್ದಾರೆ. ಜೀವನ ಚರಿತ್ರೆ, ಅನುವಾದ ಮುಂತಾದ ಪ್ರಕಾರಗಳಲ್ಲಿಯೂ ಇವರು ಗುರುತರವಾದ ಕೆಲಸವನ್ನು ಮಾಡಿದ್ದಾರೆ. ಕನ್ನಡದ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳು ಇವರ ಬರವಣಿಗೆ ಸಂದಿವೆ.

ಲತಾ ಗುತ್ತಿಯವರ “ಕರಿನೀರು” ಕಾದಂಬರಿಯ ಕನಾಫಟಕ ಸಾಹಿತ್ಯ ಆಕಾದೆಮಿ ಪ್ರಶಸ್ತಿಯು ಸೇರಿದಂತೆ ಅನೇಕ ಬಹುಮಾನ ಪುರಸ್ಕಾರಗಳನ್ನು ಪಡೆದಿದ್ದು ಕಾದಂಬರಿ ಪ್ರಕಾರದಲ್ಲಿ ಇವರಿಗೆ ಗಟ್ಟಿಯಾದ ಸಾಫಿನವನ್ನು ಗೊಳಿಸಿಕೊಟ್ಟು ಕೃತಿಯಾಗಿದೆ.

ಪ್ರಸ್ತುತ ಲತಾ ಗುತ್ತಿಯವರ ‘ಚದುರಂಗ’ ಕಾದಂಬರಿಯ ಅವರ ಹೋಸ ಕೃತಿ. ಈ ಕಾದಂಬರಿಯ ಹಲವು ಕಾರಣಕ್ಕಾಗಿ ನನ್ನ ಗಮನವನ್ನು ಸೆಳಿದಿದೆ. ಅವರ ಕಾದಂಬರಿಗಳನ್ನು ಓದುವ ಓದುಗರಿಗೆ ಮಂದ ಸ್ತರದಲ್ಲಿ ಕಥೆ ಹೇಳುವ ಕಲೆಯು ಇವರಿಗೆ ಒಗ್ಗಿರುವುದು ಸ್ವಷ್ಟವಾಗಿ ಅರಿವಿಗೆ ಬರುತ್ತದೆ. ಅವರ ಹಿಂದಿನ ಕಾದಂಬರಿ “ಕರಿನೀರು” ಕೃತಿಯಲ್ಲಿಯಂತೆ ಇಲ್ಲಿಯೂ ಅದು ಅವರ ನಿರೂಪಣೆಯ ಶೈಲಿಯಾಗಿದೆ. ಇದು ಅವರ ಶೈಲಿಯ ಒಂದು ಗುಣಾತ್ಮಕ ಅಂಶವೂ ಆಗಿದೆ. ಭಾರತದಲ್ಲಿ ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತಂದ ಎಮಜೆನ್‌ನಿಯ ಸಂದರ್ಭದಲ್ಲಿ ಸರ್ವಾಧಿಕಾರಿ ಸ್ವರೂಪ ಸ್ವರೂಪವನ್ನು ಹಿನ್ನಲೆಯಾಗಿಟ್ಟಿಕೊಂಡು, ಉತ್ತರ ಕನಾಫಟಕದ ಬೆಳಗಾವಿ ಶಹರ ಮತ್ತು ತಾಲೂಕು, ಹಳ್ಳಿಗಳಲ್ಲಿ ಅದು ಉಂಟು ಮಾಡಿದ ಪ್ರಭಾವವನ್ನು ಚಿತ್ರಿಸುವುದು ಕಾದಂಬರಿಯ ಒಂದು ಮುಖ. ಈ ಹಿನ್ನಲೆಯಲ್ಲಿ ಎಲ್ಲ ಕಾಲದ ಸರ್ವಾಧಿಕಾರತ್ವಗಳು ಪ್ರಜೆಗಳ ಧ್ವನಿಯನ್ನು, ಬಡ ಸಮುದಾಯದ ಆವಶ್ಯಕತೆಗಳನ್ನು

ಹೇಗೆ ನಿಣಾವು ಮಾಡುತ್ತದೆ ಎನ್ನುವುದು ಇಲ್ಲಿಯ ನಿರೂಪಕೆಯ ಇನ್ನೊಂದು ಪ್ರಥಾನವಾದ ಅಂಶ. ಗಮನಿಸಬೇಕಾದ ಅಂಶವೆಂದರೆ ಎಮಜೆನ್‌ನಿ ಇಲ್ಲಿ ರಾಜಕೀಯ ಪ್ರಕ್ರಿಯೆಯ ವಾದ ಏವಾದದ ಕಥನವಾಗಿ, ಸಂಪೂರ್ಣವಾಗಿ ಜನಸಾಮಾನ್ಯರ ಬದುಕಿನ ಪರಿಣಾಮವನ್ನು ಮಾರ್ಪಡಿಸುವ ಒನ್ನೆಲೆಯಲ್ಲಿ ಸೂಕ್ತವಾಗಿ ವ್ಯವಹರಿಸುವ ಒಂದು ನೋವಿನ ಅಂಶವಾಗಿ ರೂಪಗೊಂಡಿರುವುದು. ಕಾದಂಬರಿಯ ಇತ್ಯಾತ್ಮಕ ನಿರೂಪಕೆಯಲ್ಲಿ ಇದು ಒಂದು ಪ್ರಥಾನವಾದ ಅಂಶವೆಂದು ನಾನು ಭಾವಿಸಿದ್ದೆ. ಜನಸಾಮಾನ್ಯರ ತಮ್ಮ ಬದುಕಿನ ಎಲ್ಲ ನೋವುಗಳನ್ನು ಎದುರಿಸುವಂತೆ ಈ ಒಂದು ಪ್ರತ್ಯೇಕ ಪರಿಸ್ಥಿತಿಯ ನೋವನ್ನೂ ಎದುರಿಸುವ ಒಂದು ಕಥನವಾಗಿ ಈ ಕಾದಂಬರಿಯನ್ನು ಪರಿಭಾವಿಸಬೇಕಾಗುತ್ತದೆ. ಹೀಗಾಗೆ ಕಾದಂಬರಿಗೆ ಒಂದು ಮಂದ್ರ ಸ್ತರ ಲಭಿಸಿದೆ. ಅನೇಕ ಘಟನೆಗಳ ನಡುವೆ ಇದನ್ನು ಇಟ್ಟಿ ನೋಡುವ ಒಂದು ಮಾನಸಿಕ ದೂರ ಕಾದಂಬರಿಯ ವಸ್ತುವಿನಲ್ಲಿ ಆವರಿಸುತ್ತದೆ. ಈ ಕಾದಂಬರಿಯು ನನಗೆ ಇಟ್ಟವಾಗಲು ಇದು ಒಂದು ಕಾರಣ.

ಹರಿಯುವ ನದಿಗೆ ಉಪಕಾಲುವೆಗಳು ಸೇರಿಕೊಳ್ಳುವಂತೆ ಕಾದಂಬರಿಯಲ್ಲಿ ಅನೇಕ ಕಥನಗಳು ಕಾದಂಬರಿಯ ವಸ್ತುವನ್ನು ಸ್ಪಷ್ಟಗೊಳಿಸಲು ಸಹಾಯಕವಾಗುತ್ತವೆ. ರುದ್ರಾಧಿಕಾರವೆಂಬ ಹಳ್ಳಿಯ ಜನ ಸಮುದಾಯದ ಕಥನ ಇಲ್ಲಿ ರೂಪಗೊಂಡು ಶ್ರೀಮೇಣ ಬಿಜ್ಞಿಕೊಳ್ಳುತ್ತಾ ಹೋಗುತ್ತದೆ. ಗುರುಪಾದ, ಚಂದ್ರ, ಅರವಿಂದ, ಶ್ರೀಮಂತ ಶ್ರೀಕಂಠಪ್ರಪಂಚ, ಶಿವನಗೌಡ, ಇವರ ಸುತ್ತ ಕಥೆ ಆರಂಭವಾಗುತ್ತಾ ಬೆಳಗಾವಿಯ ಶಹರದ ವಾತಾವರಣದಲ್ಲಿ ಬೆಳಿಯುತ್ತಾ, ಶಹರ ಮತ್ತು ಹಳ್ಳಿಗಳ ನಡುವೆ ಜೀವಂತ ಸಂಬಂಧವನ್ನು ಉಳಿಸಿಕೊಳ್ಳುತ್ತಾ ಸಾಗುತ್ತದೆ. ಇಲ್ಲಿಯ ಕಥೆ, ವಿಭಿನ್ನ ಬಗೆಯ ಸಂಕಟ ಮತ್ತು ನೋವುಗಳನ್ನು ಅನುಭವಿಸುವ ಹಣ್ಣು ಮಕ್ಕಳೂ ಸಹ ಈ ಕಥೆಯಲ್ಲಿ ಪ್ರಥಾನ ಪಾತ್ರವಹಿಸಿದ್ದಾರೆ. ಇದೆಲ್ಲದರ ಒನ್ನೆಲೆಯಲ್ಲಿ ಹನ್ನೆರಡನೆಯ ಶತಮಾನದ ವಚನಕಾರರ ನೃತ್ಯಿಕ ಮೌಲ್ಯ ನಡಾವಳಿ ಮತ್ತು ಆರ್ಥಿಕಗಳು ಈಗಲೂ ಇಲ್ಲಿಯ ಅನೇಕರನ್ನು ಪ್ರಭಾವಿಸಿವೆ. ವರ್ತಮಾನ ಕಾಲದ ಬದುಕಿನ ಸಂಕಟಗಳಿಗೆ ಮತ್ತೆ ಮತ್ತೆ ಹನ್ನೆರಡನೇ ಶತಮಾನಕ್ಕೆ ತಿರುಗಿ ನೋಡುವ ಅನೇಕ ಪಾತ್ರಗಳು ಇಲ್ಲಿ ಕಾದಂಬರಿಗೆ ಒಂದು ವಿಭಿನ್ನವಾದ ಮೌಲ್ಯವನ್ನು ಒದಗಿಸುತ್ತವೆ. ಆಸಹಾಯಕತನ, ಹಾಗೂ ಓಡಿ ಹೋಗಿ ಮರೆಯಾಗುವುದು, ಈ ಕಾದಂಬರಿಯ ಒಂದು ಘಟ್ಟದ ಮುಖ್ಯ ವಸ್ತು, ಇನ್ನೊಂದು ಘಟ್ಟದಲ್ಲಿ ಅನುಭವಗಳೇ ಒಂದು ಬಗೆಯಲ್ಲಿ ಹೋಸ ತಿಳುವಳಿಕೆ ಮತ್ತು ಶ್ರಯಾತೀಲತೆಯನ್ನು ಉಂಟುಮಾಡುವುದು. ಈ ಎರಡು ವಸ್ತುಗಳು ಒಂದಕ್ಕೊಂದು ಪೂರಕವಾಗುತ್ತಾ ಒಟ್ಟು ಕಾದಂಬರಿಯ ವಸ್ತುವಿಗೆ ವಿಶಾಲ ಬಂಧವನ್ನು ಒದಗಿಸಿದೆ. ಇಲ್ಲಿಯ ಅನೇಕ ಪಾತ್ರಗಳು ಮರೆಯಾಗು

ವುದು ವಿಭಿನ್ನ ಬಗೆಯ ಕಾರಣಗಳಾಗಿ. ಆಸ್ತಿಯ, ಭೂಮಿಯ ವ್ಯಾಪೋಹ ಮತ್ತು ಸ್ವಾರ್ಥ ಮನುಷ್ಯ ಸಂಬಂಧವನ್ನು ನಾಶ ಮಾಡುವ ವಾತಾವರಣವು ಅಧುನಿಕ ಘೋಡಲ್ ವ್ಯವಸ್ಥೆಯ ಪರಿಣಾಮಗಳಲ್ಲಿ ಒಂದಾಗಿದೆ. ಕಾದಂಬರಿಯಲ್ಲಿ ಬರುವ ಒಂದು ಪಾತ್ರ ಜೀನ್ಯಾಬಸು ತನ್ನ ಎರಡನೆಯ ಹೆಂಡತಿಯು ತಳೆದ ಈ ಬಗೆಯ ವ್ಯಾಪೋಹ ಮತ್ತು ರಾಕ್ಷಸ ಪ್ರವೃತ್ತಿಯಿಂದ ಜಜ್ರಿತನಾಗಿ. ತೋಟ ಆಸ್ತಿ ಎಲ್ಲವನ್ನು ಹೆಂಡತಿ ಮತ್ತು ರಾಕ್ಷಸ ಮತ್ತು ಬರೆದುಕೊಟ್ಟು ಕೊರ್ಕೆಯಾದವನು ಎಲ್ಲಿ ಹೋದನೆಂದು ಗೊತ್ತಾಗು ಅವಳ ಮತ್ತು ಬಗೆಯಲ್ಲಿ ಬರೆದುಕೊಟ್ಟು ಕೊರ್ಕೆಯಾದವನು ಎಲ್ಲಿ ಹೋದನೆಂದು ಗೊತ್ತಾಗು ವುದಿಲ್ಲ. ಅವನ ಮೊದಲ ಹೆಂಡತಿಯ ಮಗ ಗುರುಪಾದ ನೋವನ್ನು ಅವಮಾನವನ್ನು ತಾಳಲಾರದೆ ಬೇಗಾವಿಗೆ ಓಡಿ ಒಂದು ಶಿಕ್ಷಣ ಪಡೆಯಲು ಉದ್ದ್ಯುತ್ತಾಗುತ್ತಾನೆ. ರಕ್ತ ಸಂಬಂಧಗಳ ಆಚೆ ನಿಜವಾದ ಸಂಬಂಧದ ಅರ್ಥವೇನು ಎಂದು ಹುಡುಕುವ ಸಂದರ್ಭವು ಇದರಿಂದಾಗಿ ಇವನಿಗೆ ಎದುರಾಗುತ್ತದೆ.

ಎಮರ್ಚೆನ್ಸಿಯು ಇಲ್ಲಿ ಹಲವರನ್ನು ಅಡಗಿಕೊಳ್ಳುವಂತೆ ಮಾಡಿದೆ. ಗುರುಪಾದ ಲೆಕ್ಕರ್ ಆಗಿ ಹುಡುಗರಿಗೆ ಸ್ವಾತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ಮಾಡಿದ ಚೋಧನೆಯು ಒಂದು ಬಗೆಯಲ್ಲಿ ಅಧಿಕಾರಿಗಳಿಗೆ ಕಣ್ಣು ಕೆಂಪಾಗುವಂತೆ ಮಾಡಿದೆ. ನ್ಯಾಲರಿಗೆ ಸಿಂಪತಿ ತೋರಿಸುವವನು ಎಂದು ಇವನನ್ನು ಪೂಲೀಸರು ಹುಡುಕಲು ಶುರು ಮಾಡುತ್ತಾರೆ. ಇವನು ಅಡಗಿಕೊಳ್ಳಬೇಕಾಗುತ್ತದೆ. ಇವನ ಗೆಳೆಯ ಮತ್ತು ಒಂಧು ಆದಂಥ ಚಂದ್ರ ಶಾಲಾ ಶಿಕ್ಷಕ, ಗಂಡು ಮತ್ತು ಬೇಕೆಂದು ಹಂಬಲಿಸುವ ಇವನ ಹೆಂಡತಿ ಶಕುಂತಲಾ ಮೂರು ಹೆಣ್ಣು ಮತ್ತು ದುರ್ಬಿಗ್ಧಾದ ಮೇಲೆ ಇನ್ನೊಂದು ಗಂಡು ಮಗು ಬೇಕೆಂದು ನಿರೀಕ್ಷಿತಿಯಲ್ಲಿ ಇರುತ್ತಾಗೆ. ಆದರೆ ಎಮರ್ಚೆನ್ಸಿಯ ಸಂದರ್ಭದಲ್ಲಿ ಸಂತಾನವರಣೆ ಶಸ್ತ್ರ ಚಿಕಿತ್ಸೆ ಕಡ್ಡಾಯವಾಗಿ, ಸರ್ಕಾರ ಕೆಲಸದಲ್ಲಿರುವವರು ಮಾಡಿಸಿ ಕೊಳ್ಳಲೇಬೇಕಾಗುವ ಒಂದು ನಿಯಮ ಜಾರಿಗೆ ಬಂದಿರುತ್ತದೆ. ಇದರಿಂದಾಗಿ ಶಿಕ್ಷಕನಾದ ಚಂದ್ರ ತಲೆ ಮರಸಿಕೊಳ್ಳಬೇಕಾದ ಪ್ರಸಂಗ ಬರುತ್ತದೆ.

ಕಾದಂಬರಿಯ ಪ್ರಾರಂಭದಲ್ಲಿ ರುದ್ರಾಪಾರದ ಹಳ್ಳಿಯ ಜನರು ಉಳಿವಿ ಜಾತಿಗೆ ಹೋಗುವ ಒಂದು ಪ್ರಸಂಗ ಬರುತ್ತದೆ. ಉತ್ತರ ಕನಾರ್ಕಾಟಕದ ಭಾಗದಲ್ಲಿ ಈಗಲೂ ಉಳಿವಿ ಜಾತಿ ಒಂದು ಪ್ರಸಿದ್ಧವಾದ ಜಾತಿ. ಸುತ್ತಮುತ್ತಲ ಹರದಾರಿ ದೂರದ ಅನೇಕ ಹಳ್ಳಿಗಳಿಂದ ಜನರು ಚಕ್ಕಡಿಗಳನ್ನು ಕಟ್ಟಿಕೊಂಡು ಸಾಲು ಸಾಲಾಗಿ ಮೆರವಣಿಗೆ ಒಂದು ಹಲವು ದಿನಗಳ ಕಾಲ ಜಾತ್ರೆಯನ್ನು ಅನುಭವಿಸಿ ಶರಣರ ನೆನಪು. ಸ್ವರಣೆ ಮಾಡಿಕೊಂಡು ಹೋಗುವ ಸಂದರ್ಭ ಇದು. ಚಂದ್ರ ಮತ್ತು ಗುರುಪಾದನಿಗೂ ಈ ಜಾತ್ರೆಯ ಪ್ರಯಾಣ ಒಂದು ರೀತಿಯಲ್ಲಿ ತಲೆಮರಸಿಕೊಳ್ಳುವ ಉಪಾಯವು ಹೌದು, ಕಾದಂಬರಿಯ ಪ್ರಾರಂಭದಲ್ಲಿ ಬರುವ ಈ ಉಳಿವಿಗೆ ಹೋಗುವ ಪ್ರಯಾಣವು

ಆನೇಕ ನೆಲೆಗಳಲ್ಲಿ ಕಾದಂಬರಿಯ ಅರ್ಥವಂತಿಕೆಗೆ ಕಾರಣವಾಗುತ್ತದೆ. ಹನ್ನೆರಡನೆಯ ಶತಮಾನದಲ್ಲಿಯೂ ಉಳಿವಿಯು ಹೀಗೆ ತಲೆಮರೆಸಿಕೊಳ್ಳುವ ಒಂದು ಸ್ಥಾನವೇ ಆಗಿತ್ತು. ಶರಣರ ಕ್ರಾಂತಿಯು ಜಾತಿ ಶ್ರೇಣೀಕರಣವನ್ನು ಮುರಿಯುವ ಮದುವೆಯ ಪ್ರಸಂಗದಿಂದಾಗಿ ಸಂಪ್ರದಾಯಸ್ಥರಿಂದ ಮತ್ತು ರಾಜನಿಂದ ದೊಡ್ಡ ವಿರೋಧವನ್ನು ಎದುರಿಸಬೇಕಾಗಿ ಬಂದು ವಚನಕಾರರು ಕಲ್ಯಾಣವನ್ನು ಬಿಟ್ಟು ಬೇರೆ ಬೇರೆ ಕಡೆಗಳಲ್ಲಿ ಓಡಿ ಹೋಗುತ್ತಾರೆ. ಹಾಗೆ ಏಡಿಹೋಗಿ ಉಳಿದುಕೊಳ್ಳುವ ಅನೇಕ ಜಾಗಗಳಲ್ಲಿ ಉಳಿವಿಯು ಒಂದು. ಇಪ್ಪತ್ತನೆಯ ಶತಮಾನದ ಉಳಿವಿಯ ಕಡೆಗಿನ ಈ ಚಕ್ಕಡಿಯ ಪ್ರಯಾಣವೂ ಹೀಗೆಯೇ ತಲೆಮರೆಸಿಕೊಳ್ಳುವ ಒಂದು ಧಾರ್ಮಾನಾಗಿದೆ. ಹಗಲು-ರಾತ್ರಿ ನಡೆಯುವ ಈ ಪ್ರಯಾಣದಲ್ಲಿ ಹನ್ನೆರಡನೆಯ ಶತಮಾನದ ವಚನಕಾರರ ಅನೇಕ ಜೀವನ ಮೌಲ್ಯಗಳು ಪ್ರಯಾಣಿಕರ ನಡುವೆ ಸಂಭಾಷಣೆಯ ಮಾತುಗಳಲ್ಲಿ ಬಹು ಮುಖ್ಯವಾಗಿ ಬರುತ್ತವೆ. ಅಭಿವೃತ್ತಿ ಸ್ವಾತಂತ್ರ್ಯ ಜಾತಿ ತಾರತಮ್ಯವನ್ನು ಏರುವುದು, ಎಲ್ಲ ಜಾತಿ ಸಮುದಾಯದವರು ತಾವು ಒಂದು ಎಂದು ಭಾವಿಸಿ ನಡೆಸುವ ಜ್ಞಾನ ಸಂಪಾದ-ಹೀಗೆ ಹಲವು ಬಗೆಯ ಜೀವನ ಮೌಲ್ಯಗಳ ಪ್ರಸ್ತಾಪವು ಪ್ರಯಾಣಿಕರ ನಡುವೆ ನೆನಪಿನ ಭಾಗವಾಗಿ ಸಂಭಾಷಣೆಯಲ್ಲಿ ಬರುತ್ತದೆ. ಒಂದು ರೀತಿಯಲ್ಲಿ ಈಗ ವರ್ತಮಾನದ ತುರ್ತಿನಲ್ಲಿ ಆಗಬೇಕಾದ ಮುಖ್ಯವಾದ ಜೀವನ ಬದಲಾವಣೆಯ ಸ್ವರೂಪವನ್ನು ಈ ಮಾತುಗಳು ಸೂಚಿಸುತ್ತಿವೆ. ಈ ಸಂದರ್ಭವನ್ನು ಕಾದಂಬರಿಗಾರಿ ಲಾ ಗುತ್ತಿಯಿವರು ಬಹಳ ಜೆನಾಗಿ ನಿಭಾಯಿಸಿದ್ದಾರೆ. ಎಲ್ಲಿಯೂ ತಮ್ಮ ಸ್ಥಾನದ ಅರಿವಿನ ಭಾಗವಾಗಿ ಉಪದೇಶದ ರೀತಿಯಲ್ಲಿ ವಚನಕಾರರನ್ನು ಇಲ್ಲಿ ತಂದು ಕೂರಿಸುವ ಪ್ರಯತ್ನ ಮಾಡಿಲ್ಲ. ವಚನಕಾರರು ಮತ್ತು ಅವರ ಜೀವನ ಮೌಲ್ಯಗಳು ಅಲ್ಲಿನ ಸಮುದಾಯದವರ ಬದುಕಿನ, ತಿಳುವಳಿಕೆಯ ಭಾಗವಾಗಿಯೇ ಇರುವುದನ್ನು ಸಹಜ ವಾಗಿಯೇ ಎಂಬಂತೆ ಚಿತ್ರಿಸಿರುವುದು ಈ ಕಾದಂಬರಿಯ ನಿರೂಪಣೆಯ ಒಂದು ವಿಶೇಷವಾದ ಬಗೆಯಂದು ನಾನು ತಿಳಿದಿದ್ದೇನೆ. ಯಾವುದೇ ಬದಲಾವಣೆಯು ಜನ ಸಮುದಾಯದ ಸಂಕ್ಷೇಪ ತಿಳಿವಳಿಕೆಯ ಭಾಗವಾಗಿ ಅವರಲ್ಲಿಯೇ ರೂಪಗೊಳಿಬೇಕು. ಅದು ಹೂರಿನವರ ತಿಳುವಳಿಕೆಯ ಭಾಗವಾಗಿ ಅವರಲ್ಲಿಯೇ ಒತ್ತಾಯಪೂರ್ವಕವಾಗಿ ಹೇರಿದ್ದು ಆಗಬಾರದು. ಈ ಒಂದು ಸೂಕ್ತಪ್ರಷ್ಟೆ ಕಾದಂಬರಿಯ ಈ ಭಾಗದ ನಿರೂಪಣೆಯಲ್ಲಿ ವಚನವಾಗಿದೆ. ಇದು ಆಕಸ್ಮಿಕವಾಗಿ ಮೂಡಿದ್ದಲ್ಲಿ ಎನ್ನುವುದು ಕಾದಂಬರಿಯ ಇನ್ನು ಕೆಲವು ಘಟನೆಗಳಲ್ಲಿ ಸ್ವಷ್ಟವಾಗಿ ಎದ್ದು ಕಾಣುತ್ತದೆ. ಅದನ್ನು ಮುಂದೆ ಉದಾಹರಣೆಗಳ ಮೂಲಕ ವಿವರಿಸುತ್ತೇನೆ.

ಇಲ್ಲಿ ಈಗ ಗಮನಿಸಬೇಕಾದ ಅಂಶವೆಂದರೆ ಮರೆಯಾಗುವಿಕೆ ಎನ್ನುವುದು

ಅನೇಕ ಬಾರಿ ತಿಳುವಳಿಕೆಯ ಕಾಲವೂ ಆಗಿರುತ್ತದೆ. ಕಾದಂಬರಿಯು ಇದನ್ನು ವಿವಿಧ ರೀತಿಯಲ್ಲಿ ಸೂಚಿಸುತ್ತದೆ. ಉದಾಹರಣೆಗೆ, ಜನಬಸುವಿನ ಮರೆಯಾಗುವಿಕೆಯು ಅವನಿಗೆ ಒಂದು ಹೊಸ ಬದುಕಿನ ಅರ್ಥವಂತಿಕೆಯ ಯಾನವಾಗಿರಬಹುದು. ಕಾದಂಬರಿಯಲ್ಲಿ ಈ ಬಗ್ಗೆ ಅಪ್ಪಷ್ಟವಾದ ಸೂಚನೆಗಳಿವೆ, ಜನಬಸು ಹಿಮಾಲಯದ ಕಡೆಗೆ ಹೋಗಿರಬಹುದು ಎನ್ನುವ ಮಾತು ಕೆಲವು ಕಡೆ ಬರುತ್ತದೆ. ಒಂದಂತೂ ಸ್ಪಷ್ಟ: ಈ ಲೋಕದ ಸ್ವಾರ್ಥ ಮತ್ತು ಆಸ್ತಿಯ ವ್ಯಾಮೋಹದ ಪ್ರಪಂಚವು ಅರ್ಥವಿಲ್ಲದ್ದು. ಈ ಲೋಕದ ಪರಮಾರ್ಥವನ್ನು ಹುದುಕುವುದೇ ತೇಸಂದು ಜನಬಸುವಿಗೆ ಹೊಸ ಇದಕ್ಕಿಂತ ಪರಮಾರ್ಥವನ್ನು ಹುದುಕುವುದೇ ತೇಸಂದು ಜನಬಸುವಿಗೆ ಹೊಸ ಇಳುವಳಿಕೆಯಾಗಿ ಮೂಡಿರಬಹುದು. ಸಕಾರಿ ಅಧಿಕಾರಿಗಳಿಂದ ಮರೆಯಾಗುವ ಇಳುವಳಿಕೆಯು ಮೂಡಿರಬಹುದು. ಸಕಾರಿ ಅಧಿಕಾರಿಗಳಿಂದ ಗಂಡು ಮಗು ಬೇಕು ಜಂದು ಈ ತಲೆಮರೆಸಿಕೊಂಡಿರುವ ಕಾಲದಲ್ಲಿ ತನ್ನ ಹೆಂಡತಿಗೆ ಗಂಡು ಮಗು ಬೇಕು ಎನ್ನುವ ಅಲೋಚನೆ ಕುರಿತು ಸಾಕಷ್ಟು ಬೆಂತನೆಗೆ ಒಳಗಾಗುತ್ತಾನೆ. ಸುತ್ತಲೂ ಸಾಕಷ್ಟು ಎನ್ನುವ ಅಲೋಚನೆ ಕುರಿತು ಸಾಕಷ್ಟು ಬೆಂತನೆಗೆ ಒಳಗಾಗುತ್ತಾನೆ. ಮತ್ತು ಈ ಬಿಂದು ಮಕ್ಕಳನ್ನು ನೋಡಿ ಆ ಮಕ್ಕಳಲ್ಲಿ ಒಬ್ಬರನ್ನು ದತ್ತ ತೆಗೆದುಕೊಳ್ಳಬಹುದಲ್ಲವೇ ಎಂಬ ತಿಳುವಳಿಕೆಯು ಅವನಿಗೆ ಮೂಡುತ್ತದೆ.

ಗುರುಪಾದನ ತಲೆ ಮರೆಸಿಕೊಳ್ಳುವಿಕೆಯು ಅವನಿಗೆ ಅನೇಕ ಬಗೆಯ ಅನುಭವಗಳನ್ನು ಎದುರಿಸಲು ಅವಕಾಶ ಮಾಡಿಕೊಡುತ್ತದೆ. ಶ್ರೀಮಂತನಾದ ಮತ್ತು ರ್ಯಾತರನ್ನು ತೋಷಕೆ ಮಾಡುತ್ತಿದ್ದ ಶ್ರೀಕಂಠಪ್ರಸಾದನ್ನು ಎದುರಿಸಲು ರ್ಯಾತಾಪಿ ಸಮುದಾಯ ವನ್ನು ಸನ್ವಾದ ಮಾಡುವ ಒಂದು ಶ್ರೀಯಾತೀಲ ಚಟುವಟಿಕೆಗೆ ಇದು ಅವಕಾಶ ಮಾಡಿಕೊಡುತ್ತದೆ. ಸ್ವಾತಃ ಇವನು ಹಳ್ಳಿಯ ಸಾವಕ್ಕೆ ಮತ್ತು ಅವಳ ಮಗಳು ಉಮಾ ಪಡ್ಡತಿರುವ ಸಂಕಷ್ಟಗಳಲ್ಲಿ ಕಾಣುತ್ತಾನೆ. ಅಲ್ಲದೆ ಅನಿವಾರ್ಯವಾಗಿ ವೇಶ್ಯಯಾಗಬೇಕಾಗಿ ಬಂದ ಶರೀರ ಸಂಕಟಗಳನ್ನು ಇವನು ಅರಿಯುತ್ತಾನೆ; ಸಂಕಷ್ಟದಲ್ಲಿದ್ದ ಕುಟುಂಬಗಳ ಯಾತನೆಯನ್ನು ನಿವಾರಿಸಲು ಪ್ರಯತ್ನಿಸುತ್ತಾನೆ. ಅದು ಹಿರೇಮರರ ಕುಟುಂಬಕ್ಕೆ ಹಳ್ಳಿನ್ನು ತರುವ ಚಟುವಟಿಕೆಯಿಂದ ಹಿಡಿದು ಲೈಂಗಿಕ ತೋಷಕೆಗೆ ಬಲಿಯಾಗುವ ಹಂತದಲ್ಲಿದ್ದ ಉಮಾಳನ್ನು ರಕ್ಷಿಸುವ ಹಾಗೂ ಅವಳನ್ನು ಒಂದು ಗುರಿಗೆ ಹಚ್ಚುವ ಕೆಲಸದವರಗೆ ಇವನ ಚಟುವಟಿಕೆಯು ಮುಂದುವರಿದಿದೆ. ಹಳ್ಳಿಗೆ ಶಾಲೆಯನ್ನು ತರಬೇಕೆನ್ನುವ, ಒಂದು ಆಸ್ತೀಯನ್ನು ಕಟ್ಟಿಸಬೇಕೆನ್ನುವ ಸಾರ್ವಜನಿಕ ಸೇವಾಸಕ್ತಿಯು ಹೂಡ ಈ ಚಟುವಟಿಕೆಯ ಇನ್ನೊಂದು ಭಾಗವಾಗಿ ಇವನಲ್ಲಿ ಮುಂದುವರೆಯುತ್ತದೆ.

ಈ ಕಾದಂಬರಿಯಲ್ಲಿ ವೈಧ್ಯಮಯ ಸ್ತೀ ಪಾತ್ರಗಳನ್ನು ಕಾಣಬಹುದು. ಕುಟುಂಬದ ಸುಖದುಃಖಗಳಲ್ಲಿ ಸಂಕಷ್ಟಗಳನ್ನು ಎದುರಿಸುತ್ತಾ ಅದನ್ನು ನಿವಾರಿಸುವ ಪ್ರಯತ್ನದಲ್ಲಿರುವ ಹೆಣ್ಣು ಪಾತ್ರಗಳು ಇಲ್ಲಿವೆ. ಸಾವಕ್ಕೆ, ಉಮಾ, ಶಕುಂತಲಾ, ರತ್ನಷ್ಟು, ಅಂಥ ಪಾತ್ರಗಳು.

ಶ್ರೀಕೃಂ ಪಡೆದು ತಮ್ಮ ತಮ್ಮ ಬದುಕನ್ನು ತಮ್ಮ ಜಚ್ಚಿಯಂತೆ ಆಯ್ದುಕೊಳ್ಳಲು ಮಹಾತ್ಮ
ಮಾಡುವ ಸ್ತೋ ಪಾತ್ರಗಳು ಇಲ್ಲಿವೆ. ರಾಲಿನಿ, ಕುಸುದು ಅಂಥ ಪಾತ್ರಗಳು.

ಕಾದಂಬರಿಯು ಎಲ್ಲಿಯೂ ನಾಯಕರನ್ನು ಕಟ್ಟುವ, ಬೆಳ್ಳಿಸುವ ಉದ್ದೇಶವನ್ನು
ಹೊಂದಿಲ್ಲ. ಎಲ್ಲವೂ ಸಾಮಾನ್ಯ ಪಾತ್ರಗಳು ಮತ್ತು ಎಲ್ಲವೂ ತಮ್ಮ ಸಂಖಾರ ಯಾಗಿ
ಸಮಾಜದ ಸಂಕಟಗಳಲ್ಲಿ ಮಿಳಿತವಾಗಿ, ಅವುಗಳನ್ನು ನಿವಾರಿಸಿಕೊಳ್ಳುವ ಶ್ರಯಾತ್ಮ-
ಶೀಲ ವ್ಯಕ್ತಿತ್ವಗಳೆ ಆಗಿವೆ. ಈ ಕಾದಂಬರಿಯು ಅನೇಕ ರಾಜಕೀಯ ಸಾಮಾಜಿಕ
ಕಾದಂಬರಿಗಳಂತೆ ಒಡಲಲ್ಲಿ ಮಹತ್ವಕಾಂಕ್ಷೆಯನ್ನು ಮರೆಯುವ ಭಾವಯನ್ನು ಹೊಂದಿ
ಎನ್ನುವುದು ಕಾದಂಬರಿಯ ಗುಣಗಳಲ್ಲಿ ಒಂದಾಗಿದೆ. ಇದೊಂದು ಶ್ರಯಾತ್ಮೀಯ.
ಸೃಜನಶೀಲ ವ್ಯಕ್ತಿತ್ವಗಳಿಗೆ ಒಂದು ಸವಾಲು ಕೊಡುವ ಭಾವಯೇ ಆಗಿದೆ. ಆಂತರ
ಸವಾಲನ್ನು ಈ ಕಾದಂಬರಿಯು ಮುಖಿಂಬಿಯಾಗಿಸುತ್ತದೆ. ಈ ಕಾದಂಬರಿಯು
ಕನ್ನಡಕ್ಕೆ ಕೊಟ್ಟ ಮೊಸ ತಿಳುವಳಿಕೆ ಆಗಿದೆ ಎಂದೇ ನನ್ನ ಭಾವನೆ. ಅದಕ್ಕಾಗಿ ಕಾದಂಬರಿ
ಗಾತ್ರಿಕ್ಯನ್ನು ಅಭಿನಂದಿಸುತ್ತೇನೆ.

-ದಾ. ಬಸವರಾಜ ಕಲ್ಲಿ
ಬೆಂಗಳೂರು